

ಹಂಪಿ ಉತ್ತರವದ ಸಂದರ್ಭದಲ್ಲಿ ವಿಧುಪ್ರೀಪಗಳ ಚೋಕಿನಲ್ಲಿ ಕಂಗೋಲೆಸುತ್ತಿರುವ ಮಹಾನವಮಿ ದಿಬ್ಬ



ನವರಾತ್ರಿಯ ಸಂದರ್ಭದಲ್ಲೇ ಬರುತ್ತದಾದರೂ ಇಡಕ್ಕು ದಸರೆಯ ನವರಾತ್ರಿಗೂ ಸಂಖಂಧವಿಲ್ಲ. ಇವಾಗ್ನಿ ಹಳ್ಳಿಗಳಲ್ಲಿ ಈ ಹೊತ್ತು ಇರುವ ಆಯುಧ ಪೂಜೆ ಮತ್ತು ವಿಜಯದಶಮಿಯ ದಿನ ನೆರವೇರಿಸಬಹುದಾದ ಕೆಲವು ಶುಭ ಆರಂಭಕ ಕಾರ್ಯಗಳು ಅರಮನೆಯ ಸಂಪ್ರದಾಯದಿಂದಲೇ ಬಂದದ್ದು.

\*\*\*

ಹದಿನ್ಯೇದನೇ ಶತಮಾನವು ಒಂದು ಸಂಕ್ರಮಣದ ಕಾಲಾಗಿದ್ದಿತು. ದಾಷ್ಟಿನ ಭಾರತದಲ್ಲಿ ವಿಜಯನಗರ ಸಾಮೃಜ್ಯವು ಎಲ್ಲ ಪಾಳೆಯಗಾರನ್ನು, ರಾಜರುಗಳನ್ನು ಭಾರತೀಯ ವೀರಸುವ ಒಂದು ಮನೋಧರ್ಮದಿಯಲ್ಲಿ ಕೂಡಿಸಿ ಅನ್ಯಧರ್ಮಯ ಮಹಿಳೆಗಳ ಸ್ನೇಹದೊಡನೆ ಹೋಡಬೇಕಿತ್ತು. ಇದರೊಂದಿಗೆ ಆ ಕಾಲಕ್ಕೆ ಪ್ರಬಲವಾಗಿದ್ದ ಶೈವ, ವೈಷ್ಣವ ಧರ್ಮಯಿರನ್ನ ಒಂದುಗೂಡಿಸುವ ಮತ್ತು ಆ ಧರ್ಮಾವಳಂಬಿ ಕವಿಗಳಿಲ್ಲರನ್ನು ಆಸ್ತಾನದಲ್ಲಿ ಸೇರಿಸಿಕೊಳ್ಳುತ್ತ, ಶಿವ, ವಿಷ್ಣು ದ್ಯುವರ್ಗ ಹೆಸರಿನಲ್ಲಿ ಭಂಗ ದೇವಾಲಯಗಳ ನಿರ್ಮಾಣವು ಆಗುತ್ತಿತ್ತು. ಹೀಗೆ ಅಧಿನ ರಾಜರುಗಳನ್ನೇಲ್ಲ ಸೇರಿಸುವ, ಸ್ವೇಷ ಬೆಳೆನುವ, ಸಾಮೃಜ್ಯ ವಿಶ್ವರಿಸುವ ಮತ್ತು ಗೆಲುವನ ಹಿನ್ನಲೆಯಲ್ಲಿ ಉತ್ತರವ ಆರಾಧನೆಯನ್ನೇಪಡಿಸುವ ಚಟುವಟಿಕೆಗಳನ್ನು ನಡೆದ್ದು. ಇದರ ವಿವರಗಳು ವಿಜಯನಗರಕ್ಕೆ ಒಂದು ಎಲ್ಲ ಪಾಶಾಂತ್ರ್ಯ ಪ್ರವಾಸಿ ಬರಹಗಳಲ್ಲಿ ವಿಫುಲವಾಗಿ ಪ್ರಸ್ತಾಪವಾಗಿರುತ್ತದೆ.

1420ರಿಂದ 1520ರವರೆಗೆ ವಿಜಯನಗರಕ್ಕೆ ಬಂದ ನಿಕೋಲೋ ದೇ ಕೋಟಿ, ಅಬ್ಬೂರ್ ರಜಾಕ್, ಡೊಮಿಂಗೋ ಪೆಯಿಸ್ ಇವರೆಲ್ಲ ಕ್ರಮವಾಗಿ ಇಟಲಿ, ಪಿಸಿಯ, ಪೋಲೊಮ್ ಗಿರ್ಸ್ ದೇಶಗಳಿಂದ ಬಂದವರು. ಇವರೆಲ್ಲರೂ ವಿಜಯನಗರದ ಮಹಾನವಮಿಯ ದಿಬ್ಬದ ಸುತ್ತ ನಡೆಯುತ್ತಿದ್ದ



ನವರಾತ್ರಿಯ  
ಭಾಗವಾಗಿರುವ  
ಅಟ್ಟೊಟ  
ಸ್ವಧೇಗಳು  
ಹೊಸ ಪ್ರತಿಭೇಗಳ  
ಅನಾವರಣಕ್ಕೆ  
ವೇದಿಕೆಯೂ  
ಹಾದ

ಸೈನಿಕರ, ರಾಜರುಗಳ, ಪಾಳೆಯಗಾರರ, ಆನೆ ಕುದುರೆಗಳ, ಮೆರವಣಿಗೆಯ ಸಂಪೂರ್ಣವನ್ನು ಕುರಿತು ಒಂದೇ ಬಗೆಯಲ್ಲಿ ಹೇಳುತ್ತಾರೆ. 1442-43ರಲ್ಲಿ ವಿಜಯನಗರಕ್ಕೆ ಒಂದಿದ್ದ ಅಬ್ಬೂರ್ ರಜಾಕ್ ಮಹಾನವಮಿ ಉತ್ತರವನ್ನು ಹೀಗೆ ವರ್ಣಿಸುತ್ತಾನೆ: “‘ವಿಜಯನಗರದ ರಾಜರ ಆಷ್ಟೀಯ ಮೇರೆಗೆ ಅವನ ಸಾಮೃಜ್ಯದ ಎಲ್ಲ ಭಾಗಗಳ ದಂಡನಾಯಕರು ಮತ್ತು ಪ್ರಮುಖ ವ್ಯಕ್ತಿಗಳು ಅರಮನೆಗೆ ಬಂದರು. ಅವರು ಯಾಥ್ಯ ಕವಚ ಮತ್ತು ಅಂಬಾರಿಗಳಿಂದ ಅಲಂಕರಿಸಿದ್ದ ಆಸ್ತಿಗಳನ್ನು ತಂದರು. ರಜಬ ತಿಂಗಳಲ್ಲಿ ವಿಶಾಲಾದ ಪ್ರದೇಶವನ್ನು ಭವ್ಯವಾಗಿ ಅಲಂಕರಿಸಿದ್ದರು. ಅಲ್ಲಿಯ ಅಸಂಖ್ಯಾತ ಆಸ್ತಿಗಳು ನೆರೆದಾಗ ಅವು ಸಮುದ್ರದ ಅಲೆಗಳಿಂತೆ ಕಾಣಿಸುತ್ತಿದ್ದವು’’ ಎಂದು ಹೇಳುತ್ತಾನೆ.

ಡೊಮಿಂಗೋ ಪೆಯಿಸ್, “ಆ ಹಬ್ಬಗಳಲ್ಲಿ ಹಾಜರಿರಲು ರಾಜ್ಯದ ಎಲ್ಲ ದೇವದಾಸಿಯರನ್ನು, ದಂಡನಾಯಕರನ್ನು, ಮಾಂಡಲಿಕ ಅರಸರನ್ನು, ಮಹಾಮಂಡಳೀಕರನ್ನು ಪರಿವಾರ ಸಮೇತ ಕರೆಸಲಾಗುವುದು. ಯುದ್ಧಕ್ಕೆ ಹೋದ ಅಥವಾ ಬೇರೆ ಭಾಗಗಳಲ್ಲಿದ್ದ ವೈರಿಯ ಅರ್ತಂವರುವ ಸ್ಥಳಗಳಾದ ಒಂಧೂ ಮತ್ತು ಅದಿಲ್ ಪಾನ ಪ್ರದೇಶಗಳ ಹಕ್ಕಿರವಿರುವವರಿಗೆ ವಿನಾಯಿತಿ ಇರುತ್ತಿತ್ತು. ಅವರ ಪರವಾಗಿ ಬೇರೆಯವರು ಹಬ್ಬಕ್ಕೆ ಹಾಜರಾಗುತ್ತಿದ್ದರು” ಎನ್ನುತ್ತಾನೆ. ಪೆಯಿಸ್ ಕೊಡುವ ಹಬ್ಬದ ಅಚರಣೆ ಹೀಗೆ ಪ್ರಾರಂಭವಾಗುತ್ತದೆ. “ರಾಜನು ಪ್ರಾತಿಕಾಲ ವಿಜಯಭವನದಲ್ಲಿಯ ದೇವಮಂದಿರಕ್ಕೆ ಹೋಗಿ ಮೊದಲು ದೇವರ ಪೂಜೆ ಮಾಡುವನು. ಅನಂತರ ಹೋಗಿ ನೇರೆದ ತನ್ನ ದಳವಾಯಿ, ಭಂಗಿ ಮುಂತಾದ ಪರಿವಾರದವರ ಸಮುದ್ರಿದಲ್ಲಿ ಅಲಂಕರಿಸಿದ ಹನ್ನೆಂದು ಕುದುರೆಗಳನ್ನು, ನಾಲ್ಕು ಆಸ್ತಿಗಳನ್ನು ಬಿಳಿಯ ಗುಲಾಬಿ ಹಾಗಳಿಂದ ಪೂರಿಸುವನು.